



ಕೇಸರಿಯ ಕಲಬರಕೆ

‘ಡಿಎನ್‌ಎ ಬಾರ್ ಕೋಡಿಂಗ್’ ಎನ್ನುವ ಅಪ್ರಾವ್ಯ ತಂತ್ರ ಕೌಶಲ್ಯಾದಿಂದ ಇಂದು ಅನೇಕ ಸಸ್ಯಜನಕ ಉತ್ಪಾದನೆಗಳ ಗುಣಮಟ್ಟ ಮತ್ತು ಶುದ್ಧತೆಯನ್ನು ಪತ್ತೆ ಹಚ್ಚಲಾಗುತ್ತಿದೆ. ಕೇಸರಿಯ ಗುಣಮಟ್ಟವನ್ನೂ ಸುಂಕ ಅಧಿಕಾರಿಗಳು ಹೀಗೆಯೇ ಪತ್ತೆ ಹಚ್ಚತ್ತಿದ್ದಾರೆ.

■ ಡಾ. ಉಮಾ ವೆಂಕಟೇಶ್



‘ನನ್ನ ವರಪೂಜೆಯಲ್ಲಿ ಕೇಸರಿಬಾತ್ ಮಾಡಿದ್ದು. ಅದರಲ್ಲಿದ್ದ ಕೇಸರಿ ನಿಜವಾದದ್ದೋ, ಇಲ್ಲಾ, ಬರೀ ಕೇಸರಿಯ ರಂಗೊ !’

‘ಅವರ ಮನೆಯಲ್ಲಿ ನೀರಿಗೂ ಕೇಸರಿ ಬೆರಿಸಿ ಕುಡಿತಾರಂತೆ. ನಮ್ಮನೇಲಿ ಬಸುರಿ, ಬಾಣಂತಿಯರಿಗೆ ಹಾಲಿಗೆ ಹಾಕೊಂಡ್ರೊ ಕುಡಿಯಕ್ಕೂ ಕೇಸರಿ ಇಲ್ಲೇ !’

—ವರಪೂಜೆಯೋ, ವಥುಪರಿಕ್ಕೆಯೋ, ಇಲ್ಲಾ ಶೈಮಂತಿಗಿಯ ಮೇರೊಟ್ಟೆಯೋ, ಬಟ್ಟಿನಲ್ಲಿ ನಮ್ಮ ಮನೆಗಳಲ್ಲಿ ಕೇಸರಿಯ ಉಪಯೋಗ ಅನಾದಿ ಕಾಲದಿಂದ ನಡೆದೇ ಇದೆ. ಇಂದು ಪ್ರಪಂಚದ ಅತ್ಯಂತ ‘ದುಬಾರಿ ಮಸಾಲೆ’, ‘ಕೆಂಪು ಚಿನ್’ ಎಂದಲ್ಲಿ ಪ್ರಸಿದ್ಧಿಯಾದ ಕೇಸರಿಯ ಮಹತ್ವದ ಬಗ್ಗೆ ಸಾಮಾನ್ಯ ಜನರಿಗೆ ತಿಳಿದೇ ಇದೆ. ಪ್ರಪಂಚದ ಕೆಲವೇ ದೇಶಗಳಲ್ಲಿ ಬೆಳೆಯುವ ಈ ಅಪರೂಪದ ಗಿಡ, ಇತ್ತಿಳಿಗೆ ಸುಧಿಯಲ್ಲಿ ರುವುದು ಬಹಳಷ್ಟು ಮಂದಿಗೆ ತಿಳಿದಿಲ್ಲ.

Crocus sativus (Saffron) ಎನ್ನುವ ವೈಜ್ಞಾನಿಕ ಹೆಸರಿನ ಕೇಸರಿಯ

ಸಸ್ಯದ ಹೊಪುಗಳು, ಉತ್ತರಪ್ರಾಂತ ನೆರೋಧಕಗಳು ಅಥವಾ Anti oxidants ಎನ್ನುವ ಅಣುಗಳಿಂದ ತುಂಬಿವೆ. ಏರು ರಕ್ತದೊತ್ತು ದದ ಸಮಸ್ಯೆಯ ನಿವಾರಣೆ, ಚರ್ಮ ಮತ್ತು ಕೂರಲ ಹೊಳಪನ್ನು ಹಚ್ಚಿಸುವ, ಖನ್ನತೆಯನ್ನು ನಿರಾರಿಸುವ ಗುಣಗಳನ್ನು ಹೊಂದಿದೆ. ಕೇಸರಿಯ ಬಳಕೆ, ಕೇವಲ ನಮ್ಮ ಕೇಸರಿಬಾತ್, ಪಾಯಿಸ ಮತ್ತು ಪುಲಾವ್ ಗಳಿಗೆ ಅಲ್ಲ, ಪಕ್ಕಿಮ ದೇಶಗಳ ಪರ್ಯಾಯ, ಸ್ವೀಡಿಶ್ ಬನ್ನು ಮತ್ತು ಇತರ ಸ್ವಾದಿಷ್ಟ ತಿಂಡಿಗಳಲ್ಲಿ ಸಾಮಾನ್ಯ.

ಇವೆಲ್ಲ ಸದ್ಯಾಣಭರಿತ ಈ ಕೇಸರಿಯಕ್ಕೆ ನಮ್ಮ ದಾಲ್ನಿನಿ, ಜಾಲಿಕಾಯಿ, ಅರಿಣಿ ಮತ್ತು ಇತರ ಮಸಾಲೆಯ ಪದಾರ್ಥಗಳಿಂತ ಸುಲಭವಾಗಿ ಒಂದು ಮಾನ್ಯ ಜನರಿಗೆ ಸೇರುತ್ತಿಲ್ಲ? ಇದಕ್ಕೆ ಇಷ್ಟ ದುಬಾರಿ? ಬೇಡಿಕೆಗೆ ತಕ್ಕಂತೆ ಏಕ ಹೆಚ್ಚು ಬೆಳೆಯಲಾಗುತ್ತಿಲ್ಲ?

ಇಂದು ಹೊರಕ್ಕೊಂಡ ದೇಶದ ರಾಷ್ಟ್ರೀಯ ಖಾದ್ಯಗಳಿಂದ ಹಿಡಿದು, ಕಾಶ್ಮೀರ ಕಣ್ಣೆಯ ಪ್ರಾಣಿನಿಂದ ಹಿಡಿದು; ಇಟಿಲಿಯ ಮಿಲಾನ್ ಪಟ್ಟಣದ ರಿಸ್ಲೇಸ್ತ್ರೋನಿನಿಂದ ಹಿಡಿದು, ಕನಾಟಕದ ಕೇಸರಿಬಾತ್ ವರೆಗೂ ಕೇಸರಿಯ